

ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಜಿ.ಎಂ.ಎಫ್.ಸಿ. ನ್ಯಾಯಾಲಯ, ಬಾಡಗಿ.

ಸಿ.ಸಿ. ನಂ. 05/2025.

ಪಿ ಡಬ್ಲ್ಯೂ: 1

ದಿನಾಂಕ: 18-02-2026 ರಂದು ಸಾಕ್ಷಿದಾರರನ್ನು ಕರೆಯಿಸಿ ಪ್ರಮಾಣ
ವಚನ ಬೋಧಿಸಲಾಯಿತು.

ಮುಂದುವರೆದ ಪಾಟೀ ಸವಾಲು: ಶ್ರೀ ಐ.ಎಸ್.ಇ. ವಕೀಲರಿಂದ:

ಆರೋಪಿ 2018 ರಿಂದ ನಮ್ಮ ಬ್ಯಾಂಕಿನೊಂದಿಗೆ ವ್ಯವಹಾರ ಹೊಂದಿರುತ್ತಾರೆ. 2018 ರ ಪೂರ್ವದಲ್ಲಿ ವ್ಯವಹಾರ ಇತ್ತೋ ಇಲ್ಲವೋ ಎಂದು ನನಗೆ ಮಾಹಿತಿ ಇಲ್ಲ. ನಾನು ಸುಮಾರು 3 ತಿಂಗಳಿಂದ ಆರೋಪಿಯ ವ್ಯವಹಾರವನ್ನೂ ನಮ್ಮ ಬ್ಯಾಂಕಿನೊಂದಿಗೆ ಹೊಂದಿದ ಬಗ್ಗೆ ನೋಡಿರುತ್ತೇನೆ. ಸಾಲ ನೀಡುವ ಸಮಯದಲ್ಲಿ ಸಾಲದ ಅರ್ಜಿ ನೀಡುತ್ತೇವೆ ಎಂದರೆ ಸರಿ. ಅರ್ಜಿ ಪಡೆದ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸಾಲ ನೀಡುತ್ತೇವೆ. ಅರ್ಜಿಯನ್ನು ದಿನಾಂಕ: 01.01.2018 ರಂದು ನೀಡಿರುತ್ತಾರೆ. ಸಾಲದ ಅರ್ಜಿಯನ್ನು ನಮ್ಮ ಸಿಬ್ಬಂದಿ ತುಂಬಿರುತ್ತಾರೆ. ಅವರ ಹೆಸರು ಶಂಕರಗೌಡ ಇರಬಹುದು. ನಿಪಿ-8 ರ ಪ್ರಕಾರ ಆರೋಪಿ ದಿನಾಂಕ: 16.07.2008 ರಲ್ಲಿ ವ್ಯವಹಾರ ಮಾಡಿದ್ದು ಇರುತ್ತದೆ. ನಿಪಿ-8 ರಲ್ಲಿ ನಮೂದಿಸಿದಂತೆ ಹಳೇ ಸಾಲ ರೂ.50,000/- ಇತ್ತು. ಬಡ್ಡಿ ರೂ.2890 ಎಂದು ತೋರಿಸಲಾಗಿತ್ತು. ನಮ್ಮದು ಶೇ.15 ರಷ್ಟು ಬಡ್ಡಿ ಇದೆ. ನಮ್ಮ ಬೈಲಾದಲ್ಲಿ ಶೇ.1 ರಷ್ಟು ಬಡ್ಡಿದರ ತೋರಿಸಲಾಗಿದೆ. ಅರ್ಜಿಯಲ್ಲಿ ಸಾಲ ತೀರಿಸುವ ಅವಧಿ 6 ತಿಂಗಳು ಅಂತಾ ತೋರಿಸಲಾಗಿದೆ. ನಿಪಿ-8 ರ ಪ್ರಕಾರ ರೂ.50,000/- ಸಾಲ ನೀಡಲಾಗಿದ್ದು ಮರು ಪಾವತಿಗೆ 6 ತಿಂಗಳು ಅವಧಿ ನೀಡಲಾಗಿದೆ. ತಿಂಗಳಿಗೆ ರೂ.3,000/- ಹಣ ಕಟ್ಟಲು ಸೂಚಿಸಲಾಗಿತ್ತು. ಸಾಕ್ಷಿ ಮುಂದುವರೆದು ಪ್ರತಿ ತಿಂಗಳು ರೂ.9,000/- ಕಟ್ಟಬೇಕಾಗುತ್ತದೆ ಎಂದು ಹೇಳುತ್ತಾರೆ. ನಿಪಿ-12 ರಲ್ಲಿ ಬಡ್ಡಿದರವನ್ನು ತೋರಿಸಲಾಗಿದೆ ಕಂತನ್ನು ತೋರಿಸಲಾಗಿಲ್ಲ. ಆರೋಪಿಯು ದಿನಾಂಕ:

19.10.2019 ರಿಂದ ಆರೋಪಿ ಸಾಲದ ಮರುಪಾವತಿ ಮಾಡುವುದನ್ನು ನಿಲ್ಲಿಸಿರುತ್ತಾರೆ. ಪಿಗ್ಗಿ ಮೊತ್ತವು ಉಳಿತಾಯ ಖಾತೆಯಲ್ಲಿ ಇರುವುದರಿಂದ 1 ವರ್ಷದವರೆಗೆ ಸಾಲ ಮರುಪಾವತಿಯಾಗದೇ ಇದ್ದರಿಂದ ಸದರಿ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತೇವೆ. ಪಿಗ್ಗಿ ಖಾತೆಯನ್ನು 19.10.2019 ರಂದು ಮುಕ್ತಾಯ ಮಾಡಲಾಗಿದೆ. ಆ ಕಾಲಕ್ಕೆ ರೂ.39,030/- ಬಾಕಿ ಉಳಿದಿತ್ತು. ನಿಪಿ-14 ರ ಪ್ರಕಾರ ಪಿಗ್ಗಿ ಖಾತೆಯಿಂದ ರೂ.10,970 ನ್ನು ಜಮಾ ಮಾಡಿಕೊಂಡು, ರೂ.15,000/- ಬಡ್ಡಿ ಸೇರಿ ಒಟ್ಟು ರೂ.39,030/- ಗಳು ಬ್ಯಾಲೆನ್ಸ್ ಆಗಿರುತ್ತದೆ. ಆರೋಪಿ ತುಂಬಿದ ಹಣವನ್ನು ಆತನ ಸಾಲದ ಖಾತೆಗೆ ಜಮಾ ಮಾಡಲಾಗಿದೆ. ಬೈಲಾ ಪ್ರಕಾರ 6 ತಿಂಗಳ ಒಳಗೆ ಸಾಲ ತೀರಿಸದಿದ್ದರೆ ಶೇ.18 ರಷ್ಟು ಬಡ್ಡಿ ಆಗುತ್ತದೆ. 1 ವರ್ಷದ ಒಳಗೆ ಸಾಲ ತೀರಿಸದಿದ್ದರೆ ಶೇ.20 ಬಡ್ಡಿ ಆಗುತ್ತದೆ. ಆ ರೀತಿ ಬೈಲಾ ಆಗದೇ ಇದ್ದರೂ ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ. ದಿನಾಂಕ 10.10.2019 ರವರೆಗೆ ಆರೋಪಿ ಮರುಪಾವತಿ ಮಾಡಿದ ಮೊತ್ತವನ್ನು ಕಡಿಮೆ ಮಾಡಿ ರೂ.30,000/- ಮಾತ್ರ ಆರೋಪಿ ಬಾಕಿ ಕೊಡುವುದು ಇರುತ್ತದೆ ಎಂದರೆ ಸರಿಯಲ್ಲ. ನಂತರ ಸ್ವಲ್ಪ ಮೊತ್ತವನ್ನು ಮರುಪಾವತಿ ಮಾಡಿರುತ್ತಾರೆ. ಅದು 2021 ರವರೆಗೆ ರೂ.11,100/- ಬಡ್ಡಿ ಸಮೇತ ಆರೋಪಿ ಕಡೆಯಿಂದ ಮರುಪಾವತಿ ಆಗಿದೆ. ರೂ.11,100/- ನಿಪಿ-11 ರಲ್ಲಿ ನಮೂದಾಗಿಲ್ಲ ಎಂದರೆ ಸರಿ. 2019 ರಿಂದ 2022 ರವರೆಗೆ ರೂ.18,040/- ಬಡ್ಡಿ ಹಾಕಲಾಗಿದೆ. ಅದರಲ್ಲಿ ರೂ.11,100/- ಬಡ್ಡಿ ಪಾವತಿ ಆಗಿದ್ದರಿಂದ ರೂ.39,030/- ಬಾಕಿ ಉಳಿದಿರುತ್ತದೆ. ಅದು ನಿಪಿ-14 ರಲ್ಲಿ ನಮೂದಾಗಿದೆ. ಅದು ನಿಪಿ-14 ರಲ್ಲಿ ನಮೂದು ಇಲ್ಲ ಎಂದರೆ ಸರಿಯಲ್ಲ. ರೂ.11,100/- ನ್ನು ನಾನು ವೈಯಕ್ತಿಕವಾಗಿ ಬಳಸಿಕೊಂಡು ಆರೋಪಿ ಖಾತೆಗೆ ಸೇರಿಸಿಲ್ಲ ಎಂದರೆ ಸರಿಯಲ್ಲ. ಆರೋಪಿ ಖಾತೆಗೆ ಸೇರಿಸಿದ ಬಗ್ಗೆ ದಾಖಲಾತಿ ಇದೆ. ಅದನ್ನು ಹಾಜರು ಪಡಿಸಲು ಯಾವುದೇ ತೊಂದರೆ ಇಲ್ಲ. ಕೇಸ ಹಾಕುವ ವರೆಗೆ ಆರೋಪಿಯ ಖಾತೆ ಚಾಲ್ತಿಯಲ್ಲಿತ್ತು. ಈಗ ಆರೋಪಿಯ ಪಿಗ್ಗಿ ಖಾತೆಯಲ್ಲಿ ರೂ.12,000/- ಇದೆ. ಅಂದರೆ 2025 ರವರೆಗೆ

ರೂ.12,000/- ಹಣ ಇದೆ. ದಿನಾಂಕ: 31.03.2022 ರಂದು ಆರೋಪಿ 10,600/- ರೂ ಪಿಗ್ಗಿ ಹಣದ ಮೂಖಾಂತರ ತುಂಬಿದ್ದಾರೆ ಎಂದರೆ ಸರಿ. ಮೇಲೆ ಹೇಳಿದಂತೆ ಅದು ಒಟ್ಟು ಮೊತ್ತ ರೂ.11,100/- ಬಡ್ಡಿ ಸಮೇತ ಆಗಿರುತ್ತದೆ. 2021 ರ ನಂತರ ಆರೋಪಿಗೆ ಮೇಲಿಂದ ಮೇಲೆ ನೋಟಿಸ್ ನೀಡಿರುತ್ತೇವೆ. ವಸೂಲಿಗೆ ಪಿಗ್ಗಿ ಏಜೆಂಟರ್ ನ್ನು ಕಳುಹಿಸಿರುತ್ತೇವೆ. ಆರೋಪಿಯ ವಿರುದ್ಧ ಹಣ ವಸೂಲಾತಿಗಾಗಿ ಸೌಹಾರ್ದ ಕೋರ್ಟಿಗೆ ಅರ್ಜಿ ಸಲ್ಲಿಸಿರುತ್ತೇವೆ. ಸದರಿ ಅರ್ಜಿಯನ್ನು 2022 ರಲ್ಲಿ ಹಾಕಿರುತ್ತೇವೆ. ಆ ಪ್ರಕಾರ ಅವಾರ್ಡ್ ಆಗಿದೆ. ಅದು ರೂ.49,109/- ಅವಾರ್ಡ್ ಆಗಿದೆ. ಆ ಮೇಲೆ ಯಾವುದೇ ಕೇಸನ್ನು ಹಾಕಿರುವುದಿಲ್ಲ. ಚೆಕ್‌ನ್ನು ಅವರ ಮನೆಗೆ ಹೋದಾಗ ಆರೋಪಿಯ ಪರಿಚಯಸ್ಥರು ಬರೆದುಕೊಟ್ಟಿರುತ್ತಾರೆ. ಆರೋಪಿಗೆ ಬರೆಯಲು ಬರುವುದಿಲ್ಲ ಬೇರೆಯವರು ಬರೆದುಕೊಟ್ಟಿರುತ್ತಾರೆ. ನನ್ನ ಮುಖ್ಯ ವಿಚಾರಣೆಯಲ್ಲಿ ಹೇಳಿದ ವಿಷಯ ಸುಳ್ಳು ಎಂದರೆ ಸರಿಯಲ್ಲ. ಚೆಕ್‌ನ್ನು ದಿನಾಂಕ: 07.11.2024 ರಂದು ಬರೆದುಕೊಟ್ಟಿರುತ್ತಾರೆ. ಆರೋಪಿಗೆ ನೋಟಿಸ್ ದಿನಾಂಕ: 23.12.2024 ರಂದು ಮುಟ್ಟಿರುತ್ತದೆ. ನನ್ನ ಮುಖ್ಯ ವಿಚಾರಣೆಯಲ್ಲಿ ದಿನಾಂಕ: 17.12.2024 ಎಂದು ಬರೆಯಲಾಗಿದೆ ಎಂದರೆ 23.12.2024 ಎಂದು ನುಡಿಯುತ್ತಾರೆ. ನೋಟಿಸ್ ಮುಟ್ಟಿದ ಮೇಲೆ ಆರೋಪಿ ಯಾವುದೇ ರೀತಿ ಸಾಲ ಮರುಪಾವತಿ ಮಾಡಿರುವುದಿಲ್ಲ. ಆರೋಪಿ ಪಿಗ್ಗಿ ಖಾತೆಯಲ್ಲಿ 12,000/- ಬಾಕಿ ಇದ್ದರೂ ಅದನ್ನು ಸಾಲದ ಖಾತೆ ಜಮಾ ಮಾಡಿದೇ ಇದ್ದರೂ ಆರೋಪಿ ಸಾಲ ಕಟ್ಟುತ್ತೇನೆ ಅಂತಾ ಹೇಳಿದ್ದರಿಂದ ಜಮಾ ಮಾಡಿರುವುದಿಲ್ಲ. ಚೆಕ್‌ನಲ್ಲಿ ಬರೆದ ಮೊತ್ತದಷ್ಟು ಬಾಕಿ ಇರುವುದಿಲ್ಲ ಎಂದರೆ ಸರಿಯಲ್ಲ. ಸಾಲ ಪಡೆಯುವಾಗ ಸಾಲದ ಅರ್ಜಿ, ಬಾಂಡ್, ಪ್ರಾಮಿಜರಿ ನೋಟ್, ಟರ್ಮ ಲೋನ್ ಅಗ್ರಿಮೆಂಟ್ ಪಡೆದಿರುತ್ತೇವೆ. ಆ ಕಾಲಕ್ಕೆ ಖಾಲಿ ಚೆಕ್‌ನ್ನು ಪಡೆದಿರುತ್ತೇವೆ ಎಂದರೆ ಸರಿಯಲ್ಲ. ಆ ಕಾಲಕ್ಕೆ ಸಹಿ ಮಾಡಿದ ಖಾಲಿ ಚೆಕ್‌ನ್ನು ಪಡೆದುಕೊಂಡು ನಮಗೆ ಬೇಕಾದಷ್ಟು ಮೊತ್ತವನ್ನು ಬರೆಯಿಸಿ ಸುಳ್ಳು ಪ್ರಕರಣ ದಾಖಲಿಸಿ ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ನಮಗೆ ಬೇಕಾದಷ್ಟು ಬಡ್ಡಿ ಸೇರಿಸಿ ಸುಳ್ಳು ಪ್ರಕರಣ ದಾಖಲಿಸಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ. ನಮಗೆ ಇರತಕ್ಕ

ಸಿ.ಸಿ. ನಂ. 05/2025

ಪಿ. ಡಬ್ಲ್ಯೂ. 1

ಅಧಿಕಾರ ದುರುಪಯೋಗ ಪಡಿಸಿಕೊಂಡು ಬೇಕಾದಷ್ಟು ಬಡ್ತಿ ಹಾಕಿ ಸುಳ್ಳು ಪ್ರಕರಣ ದಾಖಲಿಸಿ ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ.

ಮರು ವಿಚಾರಣೆ: ಇರುವುದಿಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತ ಲೇಖನದ ಮೇರೆಗೆ ಬೆರಳೆಚ್ಚು ಮಾಡಲಾಯಿತು.)

ಓ.ಹೇ.ಕೆ.ಸರಿ ಇದೆ.

Sd/-

ಹಿರಿಯ ದಿವಾಣಿ ನ್ಯಾಯಾಧೀಶರು
ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯ ಬ್ಯಾಡಗಿ.